

ಸಾಕ್ಷಿಗೆ ಪ್ರಮಾಣ ವಚನ ಬೋಧಿಸಲಾಯಿತುಮುಂದುವರಿದ ಪಾಟೀ ಸವಾಲು:- ಶ್ರೀ. ಎ.ಎಸ್.ಕೆ ವಕೀಲರಿಂದಆರೋಪಿಯ ಪರವಾಗಿ

11. ನಮ್ಮ ಸಂಸ್ಥೆಯಿಂದ ಸಾಲ ಪಡೆದು ಸಾಲ ಮರು ಪಾವತಿಸಲು ಸುಸ್ಥಿರಾರಾಗಿದ್ದ ವ್ಯಕ್ತಿಗೆ ಹಳೆ ಸಾಲ ಬಾಕಿ ಇರುವಾಗ ಪುನಃ ಸಾಲ ನೀಡುವುದಿಲ್ಲ. ಸಾಲ ಮಂಜೂರು ಮಾಡಬೇಕಾದರೆ ನಿರ್ದೇಶಕರ ಮಂಡಳಿಯಿಂದ ತೀರ್ಮಾನವಾಗಬೇಕು ಎಂದರೆ ಸಾಕ್ಷಿಯು ರೂ. 1,00,000/- ದವರೆಗೆ ಶಾಖಾ ವ್ಯವಸ್ಥಾಪಕರಿಗೆ ಸಾಲ ಮಂಜೂರು ಮಾಡುವ ಅಧಿಕಾರ ಇದೆ ಎಂದು ಹೇಳುತ್ತಾರೆ. ಆಡಳಿತ ಮಂಡಳಿಯ ಬೈಲಾದಲ್ಲಿ ಸದರಿ ಅಧಿಕಾರವನ್ನು ಶಾಖಾ ವ್ಯವಸ್ಥಾಪಕರಿಗೆ ನೀಡಿರುತ್ತಾರೆ. ಸದರಿ ಬೈಲಾದ ದಾಖಲಾತಿಯನ್ನು ಹಾಜರು ಪಡಿಸಲು ತೊಂದರೆ ಇಲ್ಲ.

12. ನಿಪಿ 1 ರ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೂಲ ಸಾಲಗಾರರು ಆರೋಪಿಯ ಗಂಡ, ಆರೋಪಿಯ ಗಂಡನಿಗೆ ಸಾಲ ಮರು ಪಾವತಿ ಮಾಡುವಂತೆ ನಮ್ಮ ಶಾಖೆಯಿಂದ ನೋಟಿಸು ನೀಡಿರುತ್ತೇವೆ. ಸದರಿ ದಾಖಲಾತಿ ನಮ್ಮ ಕಚೇರಿಯಲ್ಲಿ ಇವೆ, ಅವುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಯಾವುದೇ ತೊಂದರೆ ಇಲ್ಲ. ನಿಪಿ 9 ರ ಪ್ರಕಾರ ಆರೋಪಿಯ ಗಂಡ ದಿನಾಂಕ: 10.08.2020. ಸಾಲ ಮಂಜೂರಾದ ದಿನಾಂಕ: 10.09.2020.

13. ಆರೋಪಿಯ ಗಂಡ ಈ ಸಾಲ ಅಲ್ಲದೇ ನಮ್ಮ ಸಂಸ್ಥೆಯಿಂದ ಬೇರೆ ಯಾವುದೇ ಸಾಲ ಪಡೆದಿರುವುದಿಲ್ಲ. ಮುಂಚೆ ಪಡೆದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾವುದೇ ವ್ಯಕ್ತಿ ಸಾಲ ಕೋರಿ ಅರ್ಜಿ ಸಲ್ಲಿಸಿದರೆ ಆತನ ಹಿಂದಿನ ಸಾಲ ಬಾಕಿ ಇದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡುತ್ತೇವೆ. ಈ ಸಾಲ ನೀಡುವಾಗಲೂ ಸಹ: ಆರೋಪಿಯ ಗಂಡನ ಹಿಂದಿನ ಸಾಲವನ್ನು ಬಾಕಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಿರುತ್ತೇವೆ. ಆ ರೀತಿ ಪರಿಶೀಲನೆ ಮಾಡುವಾಗ ಬಾಕಿ ಸಾಲ ಕಂಡು ಬಂತೋ ಇಲ್ಲವೋ ನನಗೆ ನೆನಪಿಲ್ಲ.

14. ನೀವು ಆರೋಪಿಯ ಗಂಡನ ವಿರುದ್ಧ ಒಂದು ಚೆಕ್ಕ್ ಅಮಾನ್ಯ ಪ್ರಕರಣವನ್ನು ದಾಖಲು ಮಾಡಿದ್ದೀರಾ ಎಂದರೆ ಸಾಕ್ಷಿಯು ಇಲ್ಲ ಎಂದು ಹೇಳುತ್ತಾರೆ. ನಿಪಿ 10 ರ ಪ್ರಕಾರ ಚೆಕ್ಕ್ ದಿನಾಂಕಕ್ಕೆ ನಿಮಗೆ ಎಷ್ಟು ಹಣ ಬರಲು ಬಾಕಿ

ಇತ್ತು ಎಂದರೆ ಸಾಕ್ಷಿಯು ಅದರಲ್ಲಿ ಉಲ್ಲೇಖ ಇಲ್ಲ ಎಂದು ಹೇಳುತ್ತಾರೆ. ನಿಪಿ 10 ರ ದಾಖಲಾತಿಯು ದಿನಾಂಕ: 11.10.2022 ಕ್ಕೆ ಸಂಬಂಧಪಟ್ಟಿದೆ. ಆರೋಪಿಯು ಸಂಪೂರ್ಣ ಸಾಲದ ಮರು ಪಾವತಿಗೆ ಚೆಕ್ ನೀಡಿದ್ದರು, ಅಂದರೆ ಚೆಕ್‌ನ ದಿನಾಂಕಕ್ಕೆ ಬಾಕಿ ಇದ್ದ ಪೂರ್ತಿ ಮರು ಪಾವತಿಯ ಮೊತ್ತಕ್ಕೆ ಚೆಕ್ ನೀಡಿದ್ದರು. ಸದರಿ ಚೆಕ್ ಮಾನ್ಯಗೊಂಡಿದ್ದರೆ ಅವರಿಂದ ನಮ್ಮ ಸಂಸ್ಥೆಗೆ ಯಾವುದೇ ಹಣ ಬರಲು ಬಾಕಿ ಇರುತ್ತಿರಲಿಲ್ಲ.

15. ನಿಪಿ 1 ರ ದಿನಾಂಕಕ್ಕೆ ಅದರಲ್ಲಿ ಉಲ್ಲೇಖಿಸಿರುವ ಮೊತ್ತವೇ ನಮಗೆ ಬರಲು ಬಾಕಿ ಇದ್ದ ಒಟ್ಟು ಮೊತ್ತ. ಸದರಿ ಸಾಲದ ಮರು ಪಾವತಿಯ ಅವಧಿ 48 ತಿಂಗಳುಗಳು. ನಿಪಿ 1 ರ ದಿನಾಂಕಕ್ಕೆ ಅದರಲ್ಲಿ ಉಲ್ಲೇಖಿಸಿರುವ ಮೊತ್ತದಷ್ಟು ಕಂತಿನ ಹಣ ಬಾಕಿ ಇರಲಿಲ್ಲ ಆದರೆ ಒಟ್ಟು ಸಾಲದ ಮೊತ್ತ ಅಷ್ಟು ಇತ್ತು. ಕರಾರಿನ ಪ್ರಕಾರ ನೀವು ಕಂತುಗಳನ್ನು ಕಟ್ಟಿಲ್ಲ ಹಾಗಾಗಿ ಕರಾರನ್ನು ರದ್ದುಗೊಳಿಸಿ, ಪೂರ್ತಿ ಸಾಲವನ್ನು ಮರು ಪಾವತಿಸಿ ಎಂದು ನಾವು ಆರೋಪಿಗೆ ನೋಟಿಸು ನೀಡಿರುವುದಿಲ್ಲ. ದಿನಾಂಕ: 23.09.2022 ರಂದು ಆರೋಪಿಯು ನಮ್ಮ ಶಾಖೆಗೆ ಬಂದು ಚೆಕ್‌ನ್ನು ನೀಡಿರುತ್ತಾರೆ. ಆದರೆ ಸಮಯ ನೆನಪಿಲ್ಲ. ಆರೋಪಿಯ ಗಂಡ ನಮ್ಮ ಸಂಘದಿಂದ ಯಾವುದೇ ಸಾಲ ಪಡೆದಿರಲಿಲ್ಲ ಎಂದರೆ ಸರಿಯಲ್ಲ. ಆರೋಪಿ ಗಂಡ ಸಾಲ ಕೋರಿ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿಯೇ ಭದ್ರತೆಗೆಂದು ಆರೋಪಿ ಹಾಗೂ ಮತ್ತೊಬ್ಬ ಜಾಮೀನುದಾರರ ಚೆಕ್‌ಗಳನ್ನು ಪಡೆದುಕೊಂಡಿದ್ದೇವು ಎಂದರೆ ಸರಿಯಲ್ಲ. ಕರಾರು ಪತ್ರ ಹಾಗೂ ಪ್ರಾಮೀಸರಿ ನೋಟನ್ನು ಸಾಲದ ಮೊತ್ತವನ್ನು ಸಾಲಗಾರರ ಖಾತೆಗೆ ಜಮೆ ಮಾಡುವಾಗ ಪಡೆದುಕೊಳ್ಳಬೇಕು ಎಂದರೆ ಸರಿ. ಈ ಪ್ರಕರಣದಲ್ಲಿ ಸಾಲದ ಅರ್ಜಿಯ ದಿನಾಂಕಕ್ಕೆ ಅವುಗಳನ್ನು ಪಡೆದುಕೊಳ್ಳಲಾಗಿದೆ ಎಂದರೆ ಸರಿಯಲ್ಲ.

16. ಸಾಲದ ಮೊತ್ತವನ್ನು ಕಿಶೋರ ರವರ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಆ ಬಗ್ಗೆ ದಾಖಲಾತಿಯನ್ನು ಹಾಜರು ಪಡಿಸಲು ಯಾವುದೇ ತೊಂದರೆ ಇಲ್ಲ. ನಾವು ಆರೋಪಿ ಹಾಗೂ ಆಕೆಯ ಗಂಡನಿಂದ ಸಾಲ ನೀಡುತ್ತೇವೆ ಎಂದು ಸಾಲದ ಅರ್ಜಿಯೊಂದಿಗೆ ದಾಖಲಾತಿಗಳನ್ನು ಪಡೆದುಕೊಂಡು ಸಾಲವನ್ನು ಮಂಜೂರು ಮಾಡಿಲ್ಲ ಎಂದರೆ ಸರಿಯಲ್ಲ. ಆ ರೀತಿ ಸಾಲದ ಅರ್ಜಿಯೊಂದಿಗೆ ಪಡೆದುಕೊಂಡ ಚೆಕ್‌ನ್ನು ಬಳಸಿ, ಈ ಪ್ರಕರಣವನ್ನು ದಾಖಲಿಸಿ, ದುರ್ಲಾಭ ಪಡೆಯಲು ಸುಳ್ಳು ಸಾಕ್ಷ್ಯ

ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ಆ ಕಾರಣದಿಂದಲೇ ಆರೋಪಿಯ ಗಂಡನಿಗೆ ನಾವು ಯಾವುದೇ ನೋಟಿಸು ನೀಡಿಲ್ಲ ಎಂದರೆ ಸರಿಯಲ್ಲ. ನಾವು ದಾಖಲಿಸಿದ ಸುಳ್ಳು ಕೇಸಿಗೆ ಪೂರಕವಾಗಿ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ನಮ್ಮ ಸಂಸ್ಥೆಯಿಂದ ಆರೋಪಿಯ ಗಂಡನಿಗೆ ಯಾವುದೇ ಸಾಲ ನೀಡಿಲ್ಲ ಎಂದರೆ ಸರಿಯಲ್ಲ. ಆ ಕಾರಣದಿಂದ ನಿಪಿ 1 ರ ದಿನಾಂಕಕ್ಕೆ ಆರೋಪಿಯು ನಮ್ಮ ಸಂಸ್ಥೆಗೆ ಕಾನೂನುಬದ್ಧವಾಗಿ ಯಾವುದೇ ಹಣ ಕಟ್ಟಲು ಬಾಕಿ ಇರಲಿಲ್ಲ ಎಂದರೆ ಸರಿಯಲ್ಲ.

ಮರು ವಿಚಾರಣೆ:- ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನಕ್ಕೆ ತಕ್ಕಂತೆ ಬೆರಳಚ್ಚು ಮಾಡಿಸಲಾಯಿತು)

ಸಹಿ/-

ಓ.ಹೇ.ಕೇ. ಸರಿ. ಇದೆ.

ಹಿರಿಯ ಸಿವಿಲ್ ನ್ಯಾಯಾಧೀಶರು
ಮತ್ತು ಜಿ.ಎಂ.ಎಫ್.ಸಿ, ಬೆಳ್ತಂಗಡಿ